



# ಶ್ರಮದ ಬೆಲೆ

## ■ ಭೋಜರಾಜ ಸೊಪ್ಪಿಮಠ

**ಒಂದು** ಕಾಡು.  
**ಅಲ್ಲಿ** ತುಂಬಾ  
ಮರಗಳಿದ್ದವು. ಅದರಲ್ಲಿ  
ದೊಡ್ಡದಾದ ಆಲದ

ಮರವೊಂದಿತ್ತು. ಕರಿ ಇರುವೆ ಮತ್ತು ಗುಬ್ಬಿ ಆ ಮರದಲ್ಲಿ ವಾಸವಾಗಿದ್ದವು. ಇಬ್ಬರಿಗೂ ತುಂಬಾ ಸ್ನೇಹ ಇತ್ತು. ಬಹಳ ದಿನಗಳಿಂದ ಅವು ಅಲ್ಲಿ ಪ್ರೀತಿಯಿಂದಲೇ ಜೀವನ ನಡೆಸಿಕೊಂಡು ಬಂದಿದ್ದವು.

ಗುಬ್ಬಿ ಯಾವಾಗಲೂ ಸ್ವಚ್ಛಂದವಾಗಿತ್ತು. ಅದಕ್ಕೆ ಅವತ್ತಿನ ಬಗ್ಗೆ ಮಾತ್ರ ಚಿಂತೆ. ಉಳಿದಂತೆ ಬಿಂದಾಸಾಗಿರಬೇಕು ಎಂದು ಕಾಡಿನ ತುಂಬೆಲ್ಲಾ ವಿಹರಿಸುತ್ತಿತ್ತು. ವಿವಿಧ

ಬಗೆಯ ಹಣ್ಣು ಹಂಪಲಗಳನ್ನು ತಿನ್ನುವುದಕ್ಕಾಗಿ ಅಲೆದಾಡುತ್ತಿತ್ತು. ಸುತ್ತಾಡಿ ಹಾರಾಡಿ ಬೇಸರವಾದಾಗ ಮರಳಿ ತನ್ನ ಗೂಡಿಗೆ ಸೇರುತ್ತಿತ್ತು. ಆದರೆ ಸಂಗಾತಿ ಇರುವೆ ಹಾರಲು ಆಗದೆ ಅದೇ ಮರದ ಸುತ್ತ ಅಲೆದು ಸಿಗುವ ಆಹಾರ ಪದಾರ್ಥ, ಕಾಳುಗಳನ್ನು ತಂದು ಶೇಖರಣೆ ಮಾಡುತ್ತಿತ್ತು. ತೀರಾ ಬೇಜಾರಾದಾಗ ಮರದ ಸುತ್ತಲೇ ಅಲೆದಾಡಿ ಮತ್ತೇ ಮರ ಏರಿ ಕುಳಿತು ಬಿಡುತ್ತಿತ್ತು.

ಅದೊಂದು ದಿನ ಗುಬ್ಬಿ ಇರುವೆಯನ್ನು ಉದ್ದೇಶಿಸಿ ಇದೇ ಮರದಲ್ಲಿ 24 ಗಂಟೆ ಜಾಂಡ ಹೊಡೆದು ಕುಳಿತುಕೊಳ್ಳಲು ನಿನಗೆ ಬೇಜಾರು ಆಗುವದಿಲ್ಲವೇ? ನನ್ನೊಂದಿಗೆ ಬಾ, ನಿನಗೆ ಜಗತ್ತಿನ ದರ್ಶನ ಮಾಡಿಸುತ್ತೇನೆ. ನನ್ನ ಕೊಕ್ಕಿನಲ್ಲಿ ಹೂವಿನಂತೆ ಕಚ್ಚಿಕೊಂಡು ಈ ಕಾಡು, ಬೆಟ್ಟ-ಗುಡ್ಡಗಳನ್ನೆಲ್ಲ ತೋರಿಸುತ್ತೇನೆ. ನಿನ್ನಲ್ಲೂ ಒಂದಷ್ಟು ಬದಲಾವಣೆ ಬಂದು ಏಕತಾನತೆ ಮಾಯವಾಗುತ್ತದೆ ಎಂದು ಗುಬ್ಬಿ ಹೇಳಿತು. ಅದಕ್ಕೆ ಇರುವೆ ಬೇಡ ಹಾರುವುದಕ್ಕಿಂತಲೇ ಆ ಭಗವಂತ ನಿನಗೆ ರೆಕ್ಕೆ ಕೊಟ್ಟಿದ್ದಾನೆ. ಆ ಕೆಲಸ ನೀನು



ಮಾಡು. ನಾನು ಇಲ್ಲೇ ಸುತ್ತಾಡಿ ಆಹಾರ ಶೇಖರಣೆ ಮಾಡುತ್ತೇನೆ. ಇಲ್ಲದಿದ್ದರೆ ಮಳೆಗಾಲದ ದಿನಗಳಲ್ಲಿ ಕಷ್ಟ ಆದೀತು ಎಂದಿತು. ಯಾವಾಗ ನೋಡಿದರೂ ಆಹಾರ ಹುಡುಕುವುದರಲ್ಲಿಯೇ ಕಾಲ ಕಳೆಯುತ್ತಿತ್ತು. ಈ ದಟ್ಟ ಕಾಡಿನಲ್ಲಿ ಒಂದೆರಡು ಕಾಳು ನಿನಗೆ ಸಿಗದಷ್ಟು ಬರವೇ ಎಂದು ಮೂದಲಿಸಿತು. ಇರುವೆ ಆ ಮಾತಿನಿಂದ ಬೇಸರಿಸಿಕೊಳ್ಳದೆ, ಸೃಷ್ಟಿಯ ನಿಯಮವನ್ನು ನಿರ್ಲಕ್ಷ್ಯ ಮಾಡಲು ಹೇಗೆ ಆಗುತ್ತದೆ. ನನ್ನ ಅನುಕೂಲದಂತೆ ನಾನು ಇರುತ್ತೇನೆ ಎಂದುಕೊಂಡು ಸಮನೇ ಇದ್ದು ಬಿಟ್ಟಿತು.

ಕ್ರಮೇಣ ಬೇಸಿಗೆ ಕಳೆದು ಮಳೆಗಾಲ ಪ್ರಾರಂಭವಾಯಿತು. ಒಂದೇ ಸಮನೇ ಮಳೆ ಸುರಿಯತೊಡಗಿತ್ತು. ಮರದಲ್ಲಿಯ ಗೂಡಿನಿಂದ ಹೊರಗೆ ಹೋಗಲು ಕೂಡಾ ಆಗದಷ್ಟು ಮಳೆ ಸುರಿಯತೊಡಗಿದಾಗ ಗುಬ್ಬಿ ಹಸಿವೆಯಿಂದ ಕಂಗಾಲಾಯಿತು. ಆಗ ವಿಧಿಯಲ್ಲದೇ ಇರುವೆಯ

ಹತ್ತಿರ ಬಂದು ಇರುವೆಯೇ, ನೀನು ಆಹಾರವನ್ನು ಕೂಡಿಟ್ಟಿರುವೆಯಲ್ಲ. ನನಗೆ ಸ್ವಲ್ಪ ಕೊಡುವೆಯಾ? ಎಂದು ಕೇಳಿತು. ಬೇಸಿಗೆಯ ಕಾಲದಲ್ಲಿ ನಾನು ಆಹಾರವನ್ನು ಕೂಡಿಡುವಾಗ ನೀನು ನನ್ನನ್ನು ಏನೆಂದು ಮೂದಲಿಸಿದೆ? ಕಾಡಿನಲ್ಲಿ ಆಹಾರ ಸಿಗದೆ ಎಂದೆಯಲ್ಲ. ಈಗ ಹೇಳು ನಿನಗೆ ಆಹಾರ ಸಿಗುತ್ತಿದೆಯೇ? ಆಗ ಸ್ವಚ್ಛಂದವಾಗಿ ಹಾರಾಡಿದೆ. ಈಗ ಅದರ ಬಗ್ಗೆ ಪಶ್ಚಾತ್ತಾಪ ಪಡುತ್ತಿದ್ದೀಯಾ. ನಿನ್ನ ಹಾಗೆ ನಾನೂ ಆಹಾರವನ್ನು ಕೂಡಿಡದೇ ಹೋಗಿದ್ದರೆ ಇಂದು ನಾನು ಉಪವಾಸ ಇರಬೇಕಾಗುತ್ತಿತ್ತು. ಮುಂದಿನ ಜೀವನದ ಯೋಚನೆ ನಮಗೆ ಇರಬೇಕಲ್ಲವೇ? ಎಂದು ಇರುವೆ ಎಂದಾಗ ಇನ್ನು ಮುಂದೆ ಹಾಗೆ ಮಾಡುವುದಿಲ್ಲ ಎಂದು ಗುಬ್ಬಿ ಹೇಳಿತು. ಇರುವೆ ಆಹಾರವನ್ನು ಇಬ್ಬರೂ ಹಂಚಿಕೊಂಡರು. ಚಿಕ್ಕ ಇರುವೆಯಿಂದ ಗುಬ್ಬಿ ಜೀವನದ ದೊಡ್ಡದಾದ ಪಾಠವನ್ನೇ ಕಲಿಯಿತು.